# What makes Dangal TV tick

Content and absence of competitors have helped the channel maintain leadership in rural markets

**VIVEAT SUSAN PINTO** Mumbai, 10 Novembe

or over six months now, a littleknown television channel called Dangal TV has commanded a viewership share of 21 per cent within Hindi general entertainment (including urban and rural markets), according to Broadcast Audience Research Council (BARC) data, staying ahead of competitors such as Star, Sony, and Zee.

Within rural markets, the viewership share of Dangal TV, which is a free-to-air channel, is even more at 33 per cent, says BARC, pointing to its popularity in these areas. While the absence of key competitors such as Zee Anmol, Sony Pal, Star Bharat and Colors Rishtey, who have all turned pay after introduction of the new tariff order in February, has been instrumental in the rise of Dangal TV, yet, say analysts, the latter has been aggressive with its programming, forcing advertisers to take note.

Karan Taurani, vice-president, research, Elara Capital, says that Dangal TV has the right mix of shows. "The a key player, is no longer free-to-air.



CATCHING EYEBALLS Viewership share: Rural market



Overall Hindi GEC market



channel has mythological programmes, Dangal has gained from this vacuum." daily soaps, serials with a social message. BARC data shows that Dangal's proeverything that takes care of the entergrammes have figured consistently in tainment needs of audiences in the the top five list of most-watched shows in Hindi speaking belt. Programming is also the Hindi entertainment universe for the fresh at a time when competitors have not invested aggressively in new shows, since some of them such as Zee Anmol,

last few months, with sources within the channel saying they will continue to invest behind content aggressively.

aging director, Enterr10 Television Network, which owns Dangal TV and the channel's chief executive officer Joy Chakraborthy, elicited no response till the time of going to press.

But media industry sources say that advertising rates on the channel have shot up sharply in the last few months. "It is almost a ten-fold growth," says a media planner, who buys advertising time on behalf of his clients on the channel. "Before the new tariff order, ad rates were pegged at ₹1,000 for a 10-second slot. This is now around ₹10,000 for a 10-second slot. Ad rates on prime time shows are even higher," he says.

Abneesh Roy, executive vice-president, research (institutional equities), says channels such as Dangal TV will continue to do well so long as they are free-to-air. "There are very few options in the free-to-air Hindi entertainment space currently. Dangal is one of them. Given it has popular shows that viewers can go to, especially, in the rural areas, the channel will not cede ground easily in A mail sent to Manish Singhal, man-terms of viewership."

## Choked: Men delivering your air purifier order

Those delivering e-commerce parcels and food, or driving taxis, are among the worst affected by the rising pollution

NEHA ALAWADHI & KARAN CHOUDHURY New Delhi/Bengaluru, 10 November

With sales of air purifiers and masks rising as people struggle to cope with Delhi's toxic air, for one group of people, it's been business as usual. "What masks, madam?" asked Umesh, who delivers for a food aggregator firm. "We just drove like always, there was no word from the company, nor do we have any and go home. Everything else is had yet to visit a doctor. Ram bharose(god's will)."

much better," he said.

levels. When Local Circles, a

though, were surprised. "I took

Uber executives working in edy for five days and now I am employees are busy delivering standards at work premises, enair purifiers at this time of year. suring that the level of PM 2.5 is The delivery staff who drop "They deliver the goods to us at never above 10 and is constantly off packages for online retail home to help us to be healthy. monitored and maintained at all giants or food or ferry passen- We need to give them health times, making the air at our gers around the city in their taxis support so that if they suffer an office probably the cleanest in are among the worst affected by asthma attack or shortness of the city," said an Uber spokesperthe capital's foul air. Umesh is breath, there is a helpline," said son. Zomato's offices also have among the millions who do not Sudeep Kumar Sen, business air purifiers and, in addition, regvisit a doctor when the pollu- head, manufacturing and engi- ularly provide yoga and meditation reaches health emergency neering at TeamLease Services. tion classes, along with health The online retail giants and information. Umesh, meansocial media platform commu- food aggregators say they have while, continues to drive around nities, conducted its Coping taken measure to help their gig the city, content with mum's with Pollution Survey 2019 workers. Spokespersons for home-made herbal potion and recently, it found that 44 per Zomato, Amazon, Flipkart, and the ₹20 tip he received for delivcent of the respondents in Delhi Uber said they had all provided ering his latest food order.

#### idea about these things. We just NCR said they were suffering masks to their delivery staff. have to do our job, earn money pollution-related ailments but Some Uber passengers "I suspect that a large major- cabs frequently during the last Umesh was philosophical. ity of the gig economy personnel week or so and not only did my The pollution happens every are in this category and are also Uber or Ola drivers wear no year. He can't sit at home wait- one of the most impacted masks, one even kept the wining for the worst to pass. "Yes, groups. There is an urgent need dows rolled down," said Seema the sky was grey and I had some to ensure that all aggregators pro-Khurana, who lives in cough and wheezing problem vide them with a mask, and, if Vasundhara Enclave. but work is work. I took some possible, access to a physician," medicine and went on. My said Sachin Taparia, founder, offices were better protected. mother made me a herbal rem- Local Circles, Ironically, delivery "We maintain strict air quality

#### **BS SUDOKU** # 2892 Easy: SOLUTION TO 6 8 Solution tomorrow 4 HOW TO 5 **PLAY** 7 Fill in the grid so 3 that every row, 4 every column and every 3x3 box 7 4 8 1 6 2 9 5 contains the digits 1 to 9

#### AROUND THE WORLD

### **HK PROTESTS ENTER NEW TERRITORIES**



 $shopping \ malls \ across \ Hong \ Kong's \ New \ Territories \ on \ Sunday \ on \ the \ 24th \ straight$ weekend of anti-government protests

PHOTO: REUTERS

### **Viral tweet about Apple Card** leads to Goldman Sachs probe

A Wall Street regulator is opening a probe into Goldman Sachs Group's credit card practices after a viral tweet from a tech entrepreneur alleged gender discrimination in the new Apple Card's algorithms when determining credit limits. A series of posts from David Heinemeier Hansson starting on Thursday railed against the Apple Card for giving him 20 times the credit limit that his wife got. Hansson didn't disclose any specific income-related information for either of them but said they filed joint tax returns and that his wife has a better credit score than he does.

#### **Woody Allen settles** \$68-mn lawsuit against Amazon

Woody Allen and Amazon Studios settled a \$68-million breach of contract lawsuit that the director had filed in February after the firm terminated a four-picture movie deal with him. The studio ended their deal with Allen when allegations that he raped his adopted daughter.

#### New oil field with 50 bn barrels found. says Iran president

Iran's president says a new oil field has been discovered with an estimated 50 billion barrels of crude oil in the country's south. The announcement by President Hassan Rouhani on Sunday would mean Iran's proven crude oil reserves would be boosted by a third.

#### SHILPA MEDICARE LIMITED Registered office #12-6-214/A-1 Hyderabad Road, RAICHUR - 584135, Ph: -+91-8532-238494 Website - www.ybshilpa.com, Email - info@ybshilpa.com, CIN No. - L85110KA1987PLC008739 Extract of the Standalone and Consolidated Unaudited Financial Results for the Quarter and Half year ended 30.09.2019. (Rs. In Lakhs, except per equity share da CONSOLIDATED STANDALONE Quarter Quarter Quarter Half Year Quarter Half Yea **Particulars** Ended 30-09-2019 Ended 30-09-2019 Ended Ended 30-09-2019 30-06-2019 30-09-2018 30-09-2019 30-09-2018 30-06-2019 30-09-2018 (Unaudited) Unaudite (Unaudited (Unaudited) (Unaudited) (Unaudited) (Unaudited (Audited) 15.457.67 39,110.92 33,568.97 66,387.88 28,991.65 16.099.11 16,227.89 45.090.77 36,044,46 Total Income from Operations 23,653.25 73,338.7 Net Profit before tax, non controlling interest & share in profit /(loss) of joint venture / associates 3,169.66 4,309.89 9,501.81 9,499.85 14,937.49 6,234.37 1,866.28 3,005.35 8,100.65 (before exceptional items) Net Profit before tax . non controlling interest & share in profit /(loss)of joint venture/associates (aft exceptional items) Net Profit after tax, non controlling interest & 3.169.66 6.303.51 9.501.81 11.493.46 15.559.95 6.234.37 1.866.28 5.611.92 8.100.66 (after exceptional items) 2,610.38 4,902.93 7,920.28 9,173.47 12,410.63 5,077.51 1,574.34 Total Income (including other comprehensive income /(loss)) 12,456.60 **Equity Share Capita** 815.27 815.27 erves (excluding Revaluation Reserve) as sho in the Audited Balance Sheet i.e Other Equity 127,339,28 18,943.06 Earnings Per Share (of Rs. 1/- each (for continuing operations) -(in Rs) 3.20 15.22 6.23 1.93

The above is an extract of the detailed format of unaudited financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015 The full format of the unaudited financial results are available on the Investor section of our website www.vbshilpa.com and under corporate section of BSE Limited and National Stock Exchange of India For and on behalf of the Board of Directo

The above results have been reviewed by the Audit Committee and approved by the Board of Director at its meeting held on 09.11.2019

### www.

#### SESHASAYEE PAPER AND BOARDS LIMITED

CIN: L21012TZ1960PLC000364

Regd. Office: Pallipalayam, Namakkal District, Cauvery RS PO, Erode 638 007. Ph: 04288 240221 - 228, Fax: 04288 240229, Email: investor@spbltd.com, Web: www.spbltd.com EXTRACT OF STATEMENT OF STANDALONE AND CONSOLIDATED UNAUDITED FINANCIAL RESULTS FOR THE QUARTER / HALF YEAR ENDED SEPTEMBER 30, 2019

Consolidated Standalone 6 months ended **Particulars** 3 months ended 3 months ended ended ended 30 09 2019 | 30 06 2019 | 30 09 2018 | 30 09 2019 | 30 09 2018 | 31 03 2019 | 30 09 2019 | 30 06 2019 | 30 09 2018 | 30 09 2019 | 30 09 2018 30 09 2019 Unaudited) (Audited) (Audited Unaudited) (Unaudited) Unaudited) Unaudited) (Unaudited) (Unaudited) | (Unaudited) (Unaudited Unaudited Total Income from Operations 30694 28480 33577 59174 61354 134830 30656 28488 33562 59144 61348 134839 Net Profit for the period (before Tax and 6799 5663 7405 12462 11162 27131 5685 7566 12799 11283 27342 **Exceptional Items** Net Profit for the period (before Tax and after Exceptional Items) 6799 5663 7405 12462 11162 27131 7114 5685 7566 12799 11283 27342 Net Profit for the period (after Tax and Exceptional Items 4676 3880 5035 8556 7722 19000 4989 3901 5195 8890 7841 19205 Total Comprehensive Income for the period (Comprising 4279 4093 4711 8372 7306 18901 4602 4098 4850 8700 7385 19058 Profit and Other Comprehensive Income for the period) Paid-up Equity Share Capital (Face value ₹ 2) 1261 1261 1261 1261 1261 1261 1261 1261 1261 1261 1261 1261 Reserves, excluding Revaluation Reserves, as per the 85515 88059 Audited Balance Sheet Earnings Per Share of ₹ 2 each (not annualised) (Refer Note 4) (a) Basic 7.41 6.15 7.98 13.57 12.24 30.13 7.9 6.19 8.24 14.10 12.43 30.45 (b) Diluted 7.41 6.15 7.98 13.57 12.24 30.13 7.91 6.19 14.10 30.45

#### Notes:

Place: Chennai

- The above is an extract of the detailed format of Quarterly / Half Yearly Unaudited Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly / Half Yearly Unaudited Financial Results are available on the Website of Stock Exchanges (www.bseindia.com and www.nseindia.com) and on Company's Website (www.spbltd.com)
- Paper is the only reportable segment of operation of the Company.
- Effective 1st April 2019, the company has adopted Ind AS 116-Leases to applicable leases. The adoption of this standard does not have material impact.
- Earnings Per Share (EPS) for current and previous periods are recalculated, as per the new Face Value of ₹2 per Share, consequent to the sub-division of Equity Shares
- The above results were reviewed by the Audit Committee of the Board and approved by the Board of Directors at the respective meetings held on November 8, 2019 and November 9, 2019

Date: November 9, 2019

**TENDER NOTICE** Tender Number: 1904C00682 (E-Tender), Tender Description: Annual Rate Contract for Testing, Repair and Calibration of Pressure Safety Valves (PSV) at OPaL, Dahej for 3 years., Tender sale period: 11.11.2019 to 02.12.2019 till 14:00 Hrs., Closing date and time for Bid Submission: 02.12.2019, 1400 Hrs.

Note: To view/download e-tender, Bidders have to follow following steps. 1. Bidder has to open Note: To view/download e-tender, Bidders have to follow following steps. 1. Bidder has to open URL: https://letender.opalindia.in:50300/ir/jportal. 2. Bidder has to download "Guidline to bidders" and do setting of PC/internet explorer as mentioned in the said document. 3. After setting up PC/internet explorer, Bidders have to logon to OPaL SRM Portal as Guest User. Bidder has to click on the RFx number which will open up new popup window. Bidder has to click on "Technical RFx" button which will open up new pop up window. Bidder shall be able find tender document under folder "TENDER DOCUMENT". Click on hyperlink and follow the on screen instructions to save the tender document. 4. For participation in e-tender, bidder has to obtain User id and password by contacting the concerned contact person as mentioned on the website. For other details of this tender including corrigendum, Bidders should regularly visit OPaL website (www.opalindia.in) for the latest information in this regard.

**ONGC Petro additions Limited** 

#### **GOKAK** Registered office: #1, 2nd Floor, 12th Cross, Ideal Homes, Near Jayanna Circle

Rajarajeshwari Nagar, Bengaluru 560098 Tel No. 080 29744077/78 Website: www.gokakmills.com Email: secretarial@gokaktextiles.com EXTRACT OF UNAUDITED CONSOLIDATED FINANCIAL RESULTS FOR THE QUARTER AND HALF YEAR ENDED SEPTEMBER 30, 2019

	CONSOLIDATED (Rs. In Lakhs)		
	Quarter ended Half year ended Quarter ended		
Particulars	30.09.2019	30.09.2019	30.09.2018
	(Unaudited)	(Unaudited)	(Unaudited)
Total income from operations	2,933	6,052	5,369
Net Profit / (Loss) for the period			
(before Tax, Exceptional and / or Extraordinary items)	(968)	(2,210)	(367)
Net Profit / (Loss) for the period before tax			
(after Exceptional and / or Extraordinary items)	(968)	(2,210)	(367)
Net Profit / (Loss) for the period after tax			
(after Exceptional and / or Extraordinary items)	(968)	(2,210)	(367)
Total Comprehensive Income for the period			
[Comprising Profit / (Loss) for the period (after tax) and Other			
Comprehensive Income (after tax)]	(968)	(2,210)	(367)
Paid up Equity Share Capital	650	650	650
Basic & Diluted			
Farning per equity share (of Rs 10/- each)	(14.81)	(32.51)	(5.41)

The above is an extract of the detailed format of Consolidated Financial Results for the quarter and half year ended 30th September 2019 filed with BSE Limited under Regulation 33 of the Securities and Exchange Board of India (Listing Obligations and Disclosure Requirements) Regulations, 2015. The financial results are in accordance with the Indian Accounting Standards (Ind AS) as prescribed under Section 133 of the Companies Act, 2013. Turnover, Profit before tax and profit after tax on standalone basis

30.09.2019 30.09.2019 30.09.2018 5,056 Profit Before Tax

The full format of the Standalone and Consolidated Financial Results for the quarter and half year ended 30th September, 2019 are available on the website of BSE Limited at www.bseindia.com and Com The Company has adopted modified retrospective approach under Ind AS 116 - Leases, with effect from April 01

2019. Accordingly the Company has recognized 'Right of use' assets of Rs. 15.18 lakhs (including recla of leasehold land of Rs 1.50 lakhs) and present value of lease liabilities of Rs. 21.22 lakhs as on April 01, 2019 In the statement of profit and loss for the current period, instead of rent expenses (as accounted under periods), amortization of right of use has been accounted under depreciation and amortization expenses and unwinding of discount on lease liabilities has been accounted under finance cost. Accordingly, current period's figures are not comparable with previous periods to that extent. The net impact of adotpting the standard on the results and earnings per share is not material

The figures for the corresponding periods have been regrouped and rearranged wherever necessary, to make the comparable For Gokak Textiles Limited

CEO & Managing Director

(By Order of the Board) For Seshasayee Paper and Boards Limited N GOPALARATNAM

#### Business Standard MUMBAI | MONDAY, 11 NOVEMBER 2019

		criteria set out in the EOI Process Document. For more details in this regard please refer the EOI Process Document.
7	Participation Fees	A non-refundable participation fee of Rs. 2,50,000/- is required to be deposited with the Liquidator at the time of submission of the EOI for category A and category B (items 1 to 4) and for category B (items 5 to 14) a non-refundable participation fee of Rs. 50,000/ For more details in this regard please refer the EOI Process Document.
-	1.4 15C-1-	Electronic Auction
8	Mode of Sale	Please refer to the EOI Process Document at
9	Manner of submitting an EOI	www.abgindia.com for the manner and procedure for submitting an EOI

It is clarified that the E-Auction Process commenced pursuant to the present public announcement, is a fresh advertisement for sale of assets of ABG (on a collective basis or on standalone basis as per the categories mentioned above) and is being conducted pursuant to the failed E-Auction Processes (as per its meaning under IBC) commenced vide public announcements dated September 17, 2019, September 27, 2019 and October 22, 2019. Preference shall be given to bidders submitting bids for Category A. Preference shall be given to bidders submitting bids which maximise the overall value to stakeholders. Single bid in any category does not entitle the bidder to e-auction process automatically. Please refer to the EOI Process Document for further details on the assets categorised above. It is clarified that this advertisement is to ascertain interest of prospective bidders and does not create any kind of binding obligation on the part of the Liquidator or ABG to effectuate the sale of the assets of ABG. For avoidance of any doubts, it is hereby clarified that this is not an offer document. All taxes and levies on sale of assets will be borne by the buyer. The terms and conditions for inviting any bidder, including eligibility criteria, shall be determined as per IBC and by the Liquidator of ABG and may be changed/amended or modified at any stage of the E-Auction Process. Liquidator reserves the right to alter/suspend/abandon/cance/lextend or modify the EOI Process and E-Auction Process terms and/or reject or disqualify any prospective bidder/bid/offer/sale at any stage of process without assigning any reason and without any notice or liability.

This advertisement is subject to the provisions of the IBC and the regulations thereunder including put not limited to Sections 52 and 53 of the IBC. Independent enquiries regarding the extent, measurement, nature, type, classifications, encumbrances, litigations, attachments, acquisition liabilities of the assets and claim/rights/dues etc. in respect of the assets put on any

any representation of the Liquidator / ABG.

Any extension in timelines / modification in the content of this advertisement will not necessarily be carried out through another advertisement, but may be notified directly on the

www.abgindia.com
The prospective bidders should regularly visit the website / link www.abgindia.com to keep themselves updated regarding clarifications, modifications, amendments or extensions/ date of

This advertisement is subject to and governed by the terms and conditions mentioned in the EOI Process Document at <a href="http://www.abgindia.com/media-main.htm">http://www.abgindia.com/media-main.htm</a>.

Date: November 11, 2019 Place: Mumbai

SUNDARESH BHAT LIQUIDATOR OF ABG SHIPYARD LIMITED

Communications Email Address: LOABG@bdo.in; sundareshbhat@bdo.ir Contact No.: 022-33321606 / 9920977977 [11.00 A.M. to 04.00 P.M. on weekdays

IBBI Registration no. IBBI/IPA-001/IP-P00077/2017-18/10162
IBBI Registered Email: sundareshbhat@bdo.in
IBBI Registered Address: BDO Restructuring Advisory LLP, Level 9,
The Ruby, North West Wing, Senapati Bapat Road, Dadar (W), Mumbai 400028, INDIA

#### GOKAK TEXTILES LIMITED

CIN: L17116KA2006PLC038839

Registered office: #1, 2nd Floor, 12th Cross, Ideal Homes, Near Jayanna Circle,
Rajarajeshwari Nagar, Bengaluru 560098 Tel No. 080 29744077/78

Website: www.gokakmills.com Email: secretarial@gokaktextiles.com

EXTRACT OF UNAUDITED CONSOLIDATED FINANCIAL RESULTS OR THE QUARTER AND HALF YEAR ENDED SEPTEMBER 30, 2019

		CONSOLIDATED (Rs. In Lakhs)		
Particulars	Quarter ended 30.09.2019 (Unaudited)	Half year ended 30.09.2019 (Unaudited)	Quarter ended 30.09.2018 (Unaudited)	
Total income from operations	2,933	6,052	5,369	
Net Profit / (Loss) for the period (before Tax, Exceptional and / or Extraordinary items)	(968)	(2,210)	(367)	
Net Profit / (Loss) for the period before tax (after Exceptional and / or Extraordinary items)	(968)	(2,210)	(367)	
Net Profit / (Loss) for the period after tax (after Exceptional and / or Extraordinary items)	(968)	(2,210)	(367)	
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] Paid up Equity Share Capital	(968) 650	(2.210) 650	(367) 650	
Basic & Diluted Earning per equity share (of Rs.10/- each)	(14.81)	(32.51)	(5.41)	

1) The above is an extract of the detailed format of Consolidated Financial Results for the quarter and half year ended 30th September 2019 filed with BSE Limited under Regulation 33 of the Securities and Exchange Board of India (Listing Obligations and Disclosure Requirements) Regulations, 2015. The financial results are in accordance with the Indian Accounting Standards (Ind AS) as prescribed under Section 133 of the Companies Act, 2013.

2) Turnover, Profit before tax and profit after tax on stance	Quarter ended 30.09.2019 (Unaudited)	Half year ended 30.09.2019 (Unaudited)	Quarter ended 30.09.2018 (Unaudited)
	2.673	5,725	5,056
Tumover	(1,118)	(2,228)	(751)
Profit Before Tax Profit After Tax	(1,118)	(2,228)	(751)

The full format of the Standalone and Consolidated Financial Results for the quarter and half year ended 30th September, 2019 are available on the website of BSE Limited at www.bseindia.com and Company's website at

www.gokakmills.com

The Company has adopted modified retrospective approach under Ind AS 116 - Leases, with effect from April 01, 2019. Accordingly the Company has recognized 'Right of use' assets of Rs. 15.18 lakhs (including reclassification of lease-liabilities of Rs. 21.22 lakhs as on April 01, 2019. In the statement of profit and loss for the current period, instead of rent expenses (as accounted under previous periods), amortization of right of use has been accounted under depreciation and amortization expenses and unwinding of discount on lease liabilities has been accounted under finance cost. Accordingly, current period's figures are not comparable with previous periods to that extent. The net impact of adopting the standard on the results and earnings per share is not material.

The figures for the corresponding periods have been regrouped and rearranged wherever necessary, to make them.

The figures for the corresponding periods have been regrouped and rearranged wherever necessary, to make them For Gokak Textiles Limited

Place: Mumbai

Date: November 09, 2019

(Ramesh R Patil) **CEO & Managing Director** DIN: 07568951

#### ಪ್ರಿಮಿಲಿಟರಿ, ವಿದೇಶಿ ಉನ್ನತ ವ್ಯಾಸಂಗ, ಜೆಇಇ,ಎನ್ಇಇಟಿ ತರಬೇತಿ- ಅರ್ಜಿ ಆಹ್ರಾನ

**ಮಂಗಳೂರು**: 2019-20ನೇ ಸಾಲಿನ ವಸತಿಯುತ ಪ್ರಿಮಿಲಿಟರಿ ತರಬೇಕಿ, ವಿದೇಶಿ ಉನ್ನತ ವ್ಯಾಸಂಗ ಹಾಗೂ ಜೆಇ.ಇ / ಎನ್ಇಇಟಿ ತರಬೇತಿ ನೀಡುವ ಬಗ್ಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಆನ್ ಲೈನ್ ವೆಬ್ ಸೈಟ್ www.sw.kar.nic.in ನಲ್ಲಿ ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸಲು ನವೆಂಬರ್ 23ರವರೆಗೆ ಅವಕಾಶವಿದೆ.

ಪ್ರಿಮಿಲಿಟರಿ ತರಬೇಕಿ- ಅರ್ಜಿ ಸಲ್ಲಿಸುವ ವೆಬ್ಸ್ಟ್ರೆಟ್ pre.military. petc@gmail.com ವಿದೇಶಿ ಉನ್ನತ ವ್ಯಾಸಂಗ ಅರ್ಹತಾ ಪರೀಕ್ಷಾ ತರಬೇತಿ- ಆರ್ಜಿ ಸಲ್ಲಿಸುವ ವೆಚ್ಸ್ಟ್ Sat.gre.gmat.peto@gmail. com ಹಾಗೂ ಜೇಇಇ /ಎನ್ಇಇಟಿ ತರಬೇತಿ- ಅರ್ಜಿ ಸಲ್ಲಿಸುವ ವೆಬ್ಸ್ಟ್ರೆಟ್ jee neet.petc@gmail.com ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ದ.ಕ ಮಂಗಳೂರು ಇವರ

#### ಅರ್ಜಿ ಆಹ್ರಾನ

**ಕಾಸರಗೋಡು:** ಕೆಲ್ಬಾನ್ ನಡೆಸುವ ಟೆಲಿವಿಷನ್ ಜರ್ನಲಿಸಂ ತರಬೇತಿಯ 2019-20ನೇ ಬ್ಯಾಚ್ ಗೆ ಅರ್ಜಿ ಕೋರಲಾಗಿದೆ. ಯಾವುದೇ ವಿಷಯದಲ್ಲಿ ಪದವೀಧರರಾದ ಯುವಜನತೆ ಅರ್ಜಿ ಸಲ್ಲಿಸಬಹುದು. 30 ವರ್ಷ ಪ್ರಾಯ ಮೀರದೇ ಇರುವ ಅರ್ಹರು, ದಾಖಲೆ ಪತ್ರಗಳ ಸಹಿತ ತಿರುವನಂತಪುರ ಕೆಲ್ಫಾನ್ ನಾಲೇಜ್ ಸೆಂಟರ್ ಗೆ ನೇರವಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 8137969292 ಕರೆ ಮಾಡಬಹುದು.

#### ತರಬೇತಿಗೆ ಅರ್ಜಿ ಆಹ್ರಾನ

**ಕಾಸರಗೋಡು:** ಕಾಞಂಗಾಡು ನಗರಸಭೆ ಕುಟುಂಬಕ್ಕೀ ಇದರ ಎನ್ ಯುಎನ್ ಎಂ ಯೋಜನೆ ಮೂಲಕ ಕಾಞಂಗಾಡು ಪೇಟೆಯಲ್ಲಿ ನಡೆಸುವ ಮೂರು ತಿಂಗಳ ಅವಧಿಯ ಆಕೌಂಟಿಂಗ್ ವಿಶ್ ಟಾಲಿ ತರಬೇತಿಗೆ ಯುವಕ ಯುವತಿಯರಿಂದ ಅರ್ಜಿ ಕೋರಲಾಗಿದೆ. 18ರಿಂದ 30 ವರ್ಷ ಪ್ಯಾಯದ ನಡುವಿನ ಮಂದಿ ಅರ್ಜಿ ಸಲ್ಲಿಸಬಹುದು. ತರಬೇತಿಯ ಕುಲ್ಲ, ಪುಸ್ತಕದ ವೆಚ್ಚ ಇತ್ಯಾದಿಗಳನ್ನು ಸರಕಾರವೇ ವಹಿಸಲಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವವರಿಗೆ ಕೇಂದ್ರ ಸರಕಾರದ ಏಜೆನ್ನಿಯ ಸರ್ಟಿಫಿಕೇಟ್ ಮತ್ತು ಉತ್ತಮ ಅಂಕ ಗಳಿಸುವವರಿಗೆ ನೌಕುಯೂ ಲಭಸಲಿದೆ. ಕಾಞಂಗಾಡು ನಗರಸಭೆ ವ್ಯಾಪ್ತಿಯ ನಿವಾಸಿಗಳಾದ ಒಂದು ಲಕ್ಷ್ಮರೂ. ಗಿಂತ ಕಡಿಮೆ ವಾರ್ಷಿಕ ಅದಾಯ ಹೊಂದಿರುವವರು, ತರಬೇತಿಯ ನಂತರ ನೌಕರಿಗೆ ತೆರಳುವ ಅವಕಾಶ ಹೊಂದಿರುವವರು ಮಾತ್ರ ಆರ್ಜಿ ಸಲ್ಲಿಸಬೇಕು. ಆಸಕ್ತರು ಕಾರ್ಞಾಡು ಹಳೆ ಬಸ್ ನಿಲ್ದಾಣ ಬಳಿಯ ಪೆಟ್ರೋಲ್ ಬಂಕ್ ಮುಂಭಾಗದ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಚಟುವಟಕೆ ನಡೆಸುತ್ತಿರುವ ಸಾಂಕ್ ಕಂಪ್ಯೂಟರ್ ಸೆಂಟರ್ಗೆ ನೇರವಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 9747991100 ಸಂಪರ್ಕಿಸಬಹುದು.

ಅರ್ಜಿ ಆಹಾನ

ಕಾಸರಗೋಡು: ಕಾಸರಗೋಡು ನಗರಸಭೆಯ ಪರಿಕಿಷ್ಟ ಜಾತಿ ಮಂದಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಬರಿದಾಗಿರುವ ಫ್ಯಾಟ್ಗಳ ಮಂಜೂರಾತಿ ಸಂಬಂಧ ಪರಿಕಿಷ್ಟ ಜಾತಿಯವರಿಂದ ಅರ್ಜಿ ಕೋರಲಾಗಿದೆ. ನ.15ರ ಮುಂಚಿಕವಾಗಿ ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು

#### ಸಿಐಎಸ್ಎಫ್ನಲ್ಲಿ ಕಾನ್ಸ್ಟೇಬಲ್ ಹುದ್ದೆ

ಸಿಐಎಸ್ಎಫ್ ರಕ್ರೂಟ್ ಮೆಂಟ್ ಪ್ರಕಾರ ಜಿಡಿ ಕಾನ್ ಸ್ಪೇಬಲ್, ಸೆಂಟ್ರಲ್ ರಿಸರ್ವ್ ಫೋಲೀಸ್ ಸಬ್ ಇನ್ ಸ್ಟ್ರೇರ್ , ಮಿನಿಸ್ಟ್ ಆಫ್ ಅಫೈರ್ಸ್ ಸಬ್ಇನ್ ಸ್ಪೆಕ್ಷರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಆಸಕ್ತರು ನವೆಯರ್ 14, 2019ರೊಳಗೆ www.cisf.gov.

CHANGE OF NAME

RAKESH KANTHRAJU, S/o.

Puttananjappa Kantha Raju, aged

about 31 years, Residing at No. 20

Hari Hara Nilaya, Kanakapura Mair

Road, Munireddy Layout

Doddakallasandra, Bengaluru - 560

062, have changed my name from

RAKESH KANTHRAJU to RAKESH

KANTHRAJ. Vide affidavit dated

08.11.2019 sworn before Advocate 8

Notary N.K. Lakshmana at Bangalore.

CHANGE OF NAME

I, H.S. CHIKKAREVAIAH, S/o

Siddabyraiah, aged 39 years

Residing at # 57 and 58.

Hegganahalli Main Road, Andrahalli,

Viswaneedam Post, Bangalore North,

Bengaluru, Karnataka - 560 091

have changed my name from H.S.

CHIKKAREVAIAH to S. VIJAY

KUMAR, Vide affidavit dated

08.11.2019 sworn before Advocate &

Notary T.C. Thimmaraja at Bangalore.

SENIOR CIVIL JUDGE AT

COWRIBIDANUE

O.S. No.17/2019.

Plaintiffs: Smt. Y. P. Umadevi and

Summons to the Defendant No.2 2. Sri. M. Rajanna Sio

Munisiddappa, Aged about 45 years

R/o Door No.6/1, Near Vigneshwara Badayane, Veerasagara, Bengaluru

The Plaintiffs have filed the above

suit against you the defendant No.2

and another, with respect to the below

mentioned schedule properties, for the relief of Partition and Separate

Possession. If you defendant No.2, have any interest/ claim in the above

proceeding may come and appear

before this Hon'ble Court in person

r by a Pleader on: 30.11.2019 at

11 a.m., to answer the same, failing

which the suit will be disposed of

SCHEDULE

A piece and parcel of the land bearing Sy. No.417, to the extent of 2

acres 22 of on southern side out of 05

acres 07gt, situated at Manchenahalli

Tq. and bounded by. East by Sy.No.422, West by : Bank Krishna Rao's land, North by : Share of Y. S. Nanjundappa, in the same Sy.No.

South by : D. Ramesh Rao and Verkoba Rao. 2. A piece and parcel

of the land bearing Sv. No.422, to the

extent of 1 acres 21 gt on southern side out of 03 acres 09gt including

kharab situated at Manchenahalli.

Manchenahalli Hobali, Gowribidanur

Shanuboghe Adivappa & N. Narayana Rao, West by : Sy No.17, North by : Share of Y.S. Nanjundappa, in the

same Sy No. South by : Venkoba Rao

of the land bearing Sy. No.161 New

No.161/2, to the extent of 2 acres

02 gt out of 07 acres 04gt situate

at Varavani Village, Manchenahalli

Hobali, Gowribidanur Tq, and on bounded by, East by : Lands of

Bhogaiah and his grandson, West by

: Halla, North by : Bhoganna and his grand son, South by : Y.S. Bylappa &

4. All the part and parcel of the house

properties, bearing house Khatha

No.513 & 514, both total extent 60

X 80 feet, situated at Manchenahalli, Manchenahalli Hobali, Gowribidanur

To, and on bounded by, East by

West by : Road, North by: Mori,

By the Order of Court, Sheristedar, Senior Civil Judge

Court Gowribidanur

N.S.Ashok Kumar, Advocate for th

Basavaraiu

South by : Road.

plaintiffs, Gownbidanur.

To, and bounded by, East by

Paramashivalah and another

560064.

in ಆನ್**ಲೈನ್ ಮೂಲಕ** ಅರ್ಜಿ ಸಲ್ಲಿಸಬಹುದು.

#### ವೈಯಕ್ಕ ರೈರ್ಡ್ನ ಪ್ರಾ

ಎರ್ಎರ್ಇ.ಡ.ರೇ/ಪಕ್ಷೇಶವುರ AUNTO LOS MÉSTOS BANA DOLONO COMUNIO COMPAS died stymdstant

entiret-aggregotor 5a. 139,73,300/-

threat Dank | die LAT.53.938/-diese - thing Dank this - thing organi stand Dispuser dyrne stand 12.00 thy Kinth Digner: | Ga. 1,67,53,938/-

fourness southboar passures

5 ಮೈಸೂರು ವಿಭಾಗ: ರೂ. 1,64,62,824/tepsater attarer-14 nodpress arrang-1 and the kaloseges terra Repterreper

ಮೈಸೂರು ವಿಧಾನ: | ರೂ. 17,15,496)-ವಿಧಾನದಲ್ಲಿ, ಎರ್ಎಸ್ (ಸಿ.ಮೇ) ಮೈನೂ ವಿಧಾನದಕರಿಯಲ್ಲಿಕ್ ನಿರ್ದಹಣೆ ಕುದುಗುಂಗಾಗ ರಕ್ತ ಮಹರಗಳನ್ನು ಮತ್ತಿಗೆ ನಡೆಯುವುದು

7 shipset again to 1,46,42,480; more more to the transfer again. AND FOR A STORY STORY AND A STORY SERVICE STORY OF 178.80 ನಿಂದ ಕೋಲ್ಡರ್ ಬಲ್ಲಾಕ್ಟ್ ಪ ಡೀಪ್ ಸ್ಟೀನಿಂಗ್ ಗೆ ಸಂಬಂಧಿಸಿದಂಡೆ 81.77 ಕಿ ಮೀ ಉದ್ಪಕ್ಷ ಪೂರಕ ಕೆಲಗಗಳು

8 zh, xiash Jigart | Ga. 2,82,48,838/-ಸಹಾಯಕ ವಿಧಾಗೀಯ ಎಂಚನಿಯರ್ / ಮೈಸೂರು ಉಪ ವಿಧಾಗ: ಎಸ್ಎರ್ಜ್ /೩ವೇ/ ಮೈಸೂರು ವಿಧಾಗದಲ್ಲಿ LOSS SIBIRS USSPIRA AUSTRE SHAPE

9 thytiach Digart | 68, 3,87,61,891/resone agreem authore / dynam est agre arare /ask/ ejgrastra esta

mins languag Load smird subject author chart Sarem 0 sh.Kash Digare Ga. 2,44,27,885/equité po ಪ್ರಭೂರು – ಅರಸೀಕೆರ ವಿಧಾನ: ಎಸ್ಎಸ್ಐ ,ಡುವೇ/ ಕೃಷ್ಣರಾವರ್ ವಿಧಾನವಲ್ಲಿ ಒಂದುವರ್ಡ್ ಉತಕ terratorios sost adeptard estaren

ಮೈಸೂರು-ಹೊಳೆನರಬಳುವ ದಿನ್ನಾಣಗಳ ಮಧ್ಯೆ ರವಾಗ್ನ ತಿರುವುಗಳ ಮೇಲೆ ಪ್ರಾಕಂಧಾರಾವೃದ ಎಲ್ಲಕೇವರ್ (ವೈಪ್ರಾಕಿಕ ಮಾದಾಯ) ಅನುಸ್ಕಾಪಕೆ thytiath Eigent | 6a. 2,44,27,885/-

ಶೈಸೂರು-ಅರಸೀಕರೆ ವಿಧಾನವಿಗ್ಯಾಪ್ತವೇ/ ನಸನವಿಧಾನದಲ್ಲಿ ಒಂದು ವರ್ಷ ಕಾಚಕ rangoletoriato alona oscin doletoretore minded the mind of the minder ರ್ (ಜೈತ್ಯಾರಿಕ್ ಮಾದರಿಯ) ಅನುಸ್ಥಾಪಕೆ 2 th sect Signit | 5a. 2,44,27,885/-

ವೈಸೂರು-ಚಾದಾರಾಜನಗರ ವಿಧಾನವರ್/ಎಸ್ಎ (೩.ವೇ) ವೈಸೂರು ವಿಧಾನದಲ್ಲಿ ಒಂದುವರ್ಷ ಉಚಿತ Ambier breadable beet deleters nake kaans and in Furnis do

3 diagdo apprecio | Ga. 2,12,96,746) ವೆನಿಯರ್/ಮೈಸೂರು ಎಳ್ಎಳ್ಇ/ ಎ.ರೇ. gaptacino Apprios è der 2.30 – 12.300 per ne a the midd thing necessaria LVHOOD ILIES DO

4 steppe agenest: Ca. 2.88.23.849/labor / dutado atratra/ a.du moto opt freez, unterespo

5 moto 24 classinos, 64. 30,82,318/-ರಿನ ಪೀಠಗಳನ್ನು ಮತ್ತು ಅಸರ ಪ್ರವಸ್ತೆಯನ್ನು ಸೇರಿಸರ

> σαντικός πέχειο δειδού : 27-11-2019 11:00 HoldobillOff

ಪಟ್ಟದ ಮಾಹಿತಿಗಾಗಿ ದೆಡ್ಡ್ ಟ್ www.ireps.gov.in ನ ದಾಗಿಕ್ ಚಿ ಭಾರ್ಗಯ ರೈದ್ಯ ಪ್ರವಸ್ಥಾಪಕರ ಸೈಯತ್ನದೈದ್ರ ಪ್ರಾಪಾರದಕ್ಕಣ

ಸೆಕ್ಷನ್ ಇಂಜಿನಿಯರ್, ಮ್ಯಾನೇಜರ್, ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ RAILWAY JOBS ಇಂಡಿಯನ್ ರೈಲ್ವೆ ರಿಕ್ಕೂಟ್ಮಾಂಟ್ 2019-20ರಂತೆ ರೈಲ್ಡ್ ಇಲಾಖೆಯ 7 ವಿಭಾಗಗಳಲ್ಲಿ ಸೆಕ್ಷನ್ ಇಂಜಿನಿಯರ್,

ಆಚಿಸ್ತೆಂಟ್ ಮ್ಯಾನೇಜರ್, ಅಡಿಷನಲ್ ಜನರಲ್ ಮ್ಯಾನೇಜರ್ ಸೇರಿದಂತೆ ಸುಮಾರು 44 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ

ಹುದೆಯ ಇಂಜಿನಿಯರ್, ಆಸಿಸ್ಟೆಂಟ್ ಮ್ಯಾನೇಜರ್.

ವಿದ್ಯಾರ್ಹತೆ: ಸೆಕ್ಷನ್ ಇಂಜಿನಿಯರ್ :ಬಟಿಕ್, ಬಿಇ ಮತ್ತು ಡಿಪ್ಟೋಮಾ. ಆಸಿಸ್ಕೆಂಟ್ ಇಂಜಿನಿಯರ್: ಬಿ.ಟಿಕ್ /ಬಿ.ಇ., ಎಂಬಿಎ ಅಥವಾ ಪೋಸ್ ಗ್ರಾಜ್ಕುವೇಟ್ ಡಿಪ್ಟೊಮಾ.

ಡೆಪ್ಪಟಿ ಜನರಲ್ ಮ್ಯಾನೇಜರ್: ಬಿ.ಟಿಕ್ ಅಥವಾ ಬಿಇ. ಹುದ್ದೆಯ ನೇಮಕಾತಿ ಸ್ಥಳ: ನಾಗುರ. ಒಟ್ಟು 7 ಹುದ್ದೆಗಳು.

28.11.2019 ಹುದ್ದೆಯ ಹೆಸರು: ಇನ್ ಸೆಕ್ಕಿಂಗ್ ಇಂಜಿನಿಯರ್ ವಿದ್ಯಾರ್ಹತೆ: ಎ೦ಇ/ಎ೦.ಟಿಕ್,

ಆರ್ಜಿ ಸಲ್ಲಿಸಲು ಕೊನೇ ದಿನಾಂಕ:

ಹುದೆಯು ಮುಂಬೈನಲ್ಲಿರುತ್ತದೆ. ಒಟ್ಟು 1 ಹುದ್ದೆ. ಅರ್ಜಿ ಸಲ್ಲಿಸಲು ಕೊನೇ ದಿನಾಂಕ:ಕಕ 29.11.2019. ಹುದೆಯ ಹೆಸರು: ಅಡಿಷನಲ್ ಜನರಲ್ ಮ್ಯಾನೇಜರ್ ವಿದ್ಯಾರ್ಹತೆ: ಐಟಿಕ್, ಬಿ.ಇ.,

ಎಂಬಿಎ ಆಥವಾ ಪಿಜೆ ಡಿಪ್ಟೋಮಾ.

ಒಟ್ಟು 1 ಹುದ್ದೆ. ಅರ್ಜಿ ಸಲ್ಲಿಸಲು ಕೊನೇ ದಿನಾರ್: 27.11.2019 ಐಟಿಐ ತರಗತಿಯಲ್ಲಿ ಅಧ್ಯಯನ ಆಭ್ಯರ್ಥಿಗಳಿಗೆ ಹುದ್ದೆಗಳಿವೆ. ಹುದ್ದೆಗಳು ನಾಗುರ, ಪುಣೆ,ಸೋಲಾಪುರ, ಮುಂಬೈ. ಒಟ್ಟು

ಇಂಡಿಯನ್ ರೈಲ್ವೆ ರಿಕ್ರೂಟ್ಮೆಂಟ್ 2019-2020

ಕೊನೇ ದಿನಾಂಕ: 19.11.2019. ಮ್ಯಾನೆಜುರ್ ಕಾನೂನು ಪದವಿ. ಗೋರೆಗಾವ್ ನಲ್ಲಿರುತ್ತದೆ. ಹುದ್ದೆಯದ್ದು, 27.11.2019ರೊಳಗೆ ಅರ್ಜಿ ಸಲ್ಲಿಸುವುದು.

~

5

-

0 स्तुक

ற

ಜಾಹೀರಾ

T. HOVER

ಹುದ್ದೆಯ ಹೆಸರು: ಕಲ್ಪರಲ್ ಕೊಡ್ತೂ. ವಿದ್ಯಾರ್ಹಕ: ಯಾವುದೇ ಪದವಿ ಆಥವಾ ಸ್ವಾತಕೋತ್ತರ ಪದವಿ. ಒಟ್ಟು 2 ಹುದ್ದೆಗಳಿದ್ದು , ಜಬಲುರದಲ್ಲಿ ನೇಮಕಾತಿ ಇರುತ್ತದೆ. ಅರ್ಜಿಯನ್ನು ಡಿಸೆಂಬರ್

ಹುದ್ದೆಯ ಹೆಸರು: ಆಪ್ರೆಂಟೀಸ್.

ಹುದ್ದೆಗಳಿವೆ. ಹುದ್ದೆಗೆ ಜೈಪುರದಲ್ಲಿ ನೇಮಕಾತಿ ಸ್ಥಳ. ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 8.12,2019.

ಆಡ್ಟೈಸರ್: ವಿದ್ಯಾರ್ಹತೆ- ಬಿಟಿಕ್, ಬಿಇ, ಎಂಇ ಅಥವಾ ಎಂಚೆಕ್. ಕರ್ನಾಟಕದ ಬೆಂಗಳೂರಿನಲ್ಲಿರುತ್ತದೆ. ಒಂದು ಹುದ್ದೆ. ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 20.11.2019.

ಹುದೆಯ ಮ್ಯಾನೇಜರ್: ಒಂದು ಹುದೆಯದು ಕೋಲ್ಡತ್ತಾದಲ್ಲಿರುತ್ತದೆ. ವಿದ್ಯಾರ್ಹತೇ ಬೆಟೆಕ್, ಬಿಇ, ಎಂಇ ಅಥವಾ ಎಂಟಿಕ್. ಆರ್ಜಿ ಸಲ್ಪಿಸಲು ಕೊನೇ ದನಾಂಕ : 05.12.2019.

ಹುದ್ದೆಯ ಹೆಸರು: ಆಸಿಸ್ಟೆಂಟ್ ಮ್ಯಾನೇಜರ್: ವಿದ್ಯಾರ್ಹತೆ: ಬಿ.ಟಿಕ್, ಬಿಇ ಅಥವಾ ಎಂಇ ಮತ್ತು ಎಂಟೆಕ್. ಒಂದು ಹುದ್ದೆ. ನೇಮಕಾತಿ ಸ್ಥಳ: ಭೋಪಾಲ್. ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 3.12.2019. ಹೆಚ್ಚನ ವಿವರಗಳಿಗೆ ಇಂಡಿಯನ್ ರೈಲ್ಡೆ ವೆಬ್ ಸೈಟ್ ನೋಡುವುದು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಇಂಜನೀಯರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ, ಬೆಳಗಾವಿ. ದೂರವಾಣಿ ಸಂ: (8831) 2463850 / ಫ್ಯಾಕ್ಸ್ ಸಂ: (8831) 2423888

### ಅವಧಿ ವಿಸ್ತರಣೆ ಅಲ್ಪಾವಧಿ ಟೆಂಡರ ಪ್ರಕಟಣೆ (ಕೆ.ಡಬ್ಲ್ಯೂ-4)

en erdro storro sterine stoud, EEMIAGWOOD/ BGW TND/AE-30019-20/ 4613 Date 06-11-2019 ರಲ್ಲಿ ಅಲ್ಬಾವಧಿ ಚಿಂಡರ ಅಷ್ಟಾನಿಸಲಾದ ಕಾಮಗಾರಿಗಳಗಾಗಿ ಇ-ಪ್ರೊಕ್ಕೂರಮೆಂಟ್ ಪೋರ್ಟಲ್ನಲ್ಲಿ ಕೆಲಸ ಮಾಡಲು ಅಡೆತಡೆ ಉಂಟಾಗುತ್ತಿರುವುದರಿಂದ ಟೆಂಡರ ಸಲ್ಲಿಸುವ ದಿನಾಂಕಗಳನ್ನು ಮುಂದೂಡಲಾಗಿದೆ.

1. ಮೂರ್ವ ಟೆಂಡರ ಸಭೆಯ ದಿನಾಂಕ:14-11-2019 (ಕಾರ್ಯನರ್ವಾಹಕ ಇಂಜನೀಯರರು ಸಣ್ಣ ನೀರಾವರಿ ಮತ್ತು ಅಂತರ್ಜರ ಅಭಿವೃದ್ಧಿ ಇಲಾಖೆ ವಿಭಾಗ, ಬೆಳಗಾವಿ. ಇವರ ಕಥೇರಿಯಲ್ಲಿ ಮುಂ IL00 ಘಂಟೆ)

2. ස්රක්ර හැරින් ධනාරේ.14-11-2019

No. EE/MI&GWDDD/BGM/AE-3/TND/2019-20/4769

3. ಟೆಂಡರ ಸ್ಥಿಕರಿಸುವ ಕೊನೆಯ ದಿನಾಂಕ:16-11-2019ರ 16.00 ಘಟನೆವರೆಗೆ. ತಾಂತಿಕ ದೆಡ್ ಭಾಗ-1 ದಿನಾಂಕ 18-11-2819 ರಂದು ತೆರೆಯಲಾಗುವುದು. (ಸಾಧ್ಯನಾದಲ್ಲಿ) ಉಳಿದ ಉಪವಿಧಿಗಳಲ್ಲಿ / ಪರತ್ತುಗಳಲ್ಲಿ ಯಾವುದೇ ಬದಲಾವಣೆ

ಕಾರ್ಯವಿರ್ವಾಹಕ ಇಂಚವೀಯರರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗ ಬೆಳಗಾವಿ. DIPREGMRO-No.1038/MCA/2019-20

## ಪ್ರತಿ ಶುಕ್ರವಾರ ಸಿನಿದಿಗಂತ

ಹೆಸರು ಐದಲಾವಣೆ ಂ. ಪಯಸ್ಕ 33 ವರ್ಷ, ಪಾಸ 2010 £ 200, dondest - 560 086, e WARDS DEADLANDED BY THE BARRY

ಚೇಕರಸುವುದೇನೆಂದರೆ. ಸಮ್ಮ ಮಗಳ THURS, TANMAYEE K.S. GOTT MONITHA K.S. ಎಂದು ಬರ್ಲಾಡ್ anu0 ವರ್ಷಿಲರಾದ ರಮೇಶ್ ಕುಮಾರ್ ಇವರ

#### CHANGE OF NAME

I, DEEPTHA RAAM, Residing at Flat No. 201, 2nd Floor, YSR Residency, 4th 'A' Cross Kaggadasapura Main Road, C.V. Raman Nagar, Bangalore - 560 093, Karnataka, India, have changed my name from V. DEEPTHA to DEEPTHA RAAM. Vide affidavit dated 8.11.2019 sworn before Advocate & Notary D. K. Prakash at Bangalore.

IN THE COURT OF THE 1ST ADDITIONAL CIVIL JUDGE (JUNIOR DIVISION) AT MAGADIL

OS. No.189/2018. Plaintiff: Sri. Siddalingalah. V/s Defendants: Sri. Mahadevalah. Summons To The Defendant Sri. Mahadevajah S/o late Byranna aged about 50 years residing at Thattekere village Solur Hobli, Magadi Taluk Ramanagara district.

Where the above named plaintiff have filed a suit for the relief of specific performance of contract and permanent injunction and other reliefs against the defendant in OS No. 189/2018 on the file of 1st additional civil judge junior division at Magadi and the case is pending for issue the suit summons to the defendant. The above matter has been posted to 16.12.2019 Take notice/summons and to appear before the Hon'ble court of 1st additional civil judge junior division at Magadi on the above mentioned dated and time either personally or through counsel and to file objection if any. If you fail to appear before the court the case will be decided exparte. SCHEDULE

All that piece and parcel of the land bearing Sy no. 64/3 totally measuring to an extent of 1 acre 36 guntas situated at Muppenahalli village, Solur Hobli, Magadi Taluk Ramanagara district bounded as follows: East by property of Veerabhadraiah, West by : property of Revamma, North by: property of Basanna, South by property of Basamma, Issued as per the orders of this Hon'ble court on this day 31.10 of 2019 with

seal of this Hon'ble court. By Order Of the Court Sheristedar, Office Of The Civil Judge Junior Division Magadi. Sri. T.S. Lakshmisha, Advocate No. 1258/2. Vaagdevi Canara Bank Road, Thyamagondlu Town, Nelamangala Taluk. Magadi Dated: 31.10.2019.

ಪ್ರಮಾಣ ಪತ್ರ ವರ್ಣದಲ್ಲ-560016, ನ್ಯೂ ಟಿಂಬರ್ ಯಾರ್ಡ್ ಡಾರಣೆ, ಮೈಸೂರು ರಕ್ತ ಹತ್ತಿರ, ಕರೇ ಮುಖ್ಯರಕ್ತೆ,

ಕಾಯ ಸುಮಾನಿ ಚಲಿಕಾ ಕ್ಷಕ್ತ್, ಪ್ರಾಕ್ ನಾ.1 ರಲ್ಲಿ ದಸರಾಸಿದರ ಲೇಚ್ ಸರೇಕ್ ಮಾ.ಎಲ್. ರರರ SEPREMENT FORMS OF THE STORY ಕ್ರೀಮತಿ. ರಜನೆ @ ರಜನಿಕಾಂತ ಆದ ಮಮ ಅ ಕ್ಷಮಾಣಕ ರಮೂಲಕ ಪ್ರಮಾಣಕರುವುದೇಶಿವರ ng any men mandring diabetes ರಾಗಿ ಇಮ್ಮ, ನಕ್ಕ ಅಧಾರ್ ಕಾರ್ಡ್, ಮತನಾರು SUB-CHARLE DRIVE SAVER LINE DELECT designed acts added affectives and affectively ಮತ್ತು ನೋಟರಿಯವರಾದ ಹೆಚ್.ಆರ್. ಕೃಷ್ಣ, ಐ.ಎ., al stanfestendet.

#800-98-19-29-47 D: 97-81-2909 atomy (exhaust fan) o fird, wordmut daeste eustednerid deld " darrivea, ki@kcceludab Gresoe.

ರ್ಲಿಯ ಕಾರ್ಯಗಾರಗಾಲ್ಲೇ ಕಟ್ಟಬಳಗಾಗಿ ಬರುವ obold make distributed

9-Book Road No.2012 0 372819-20 C 6711-2018 6000 CAG : 6711-2018 6000 CAG : 6 ಕ ಪರಾದಿಯಂತ್ರಿಕ ಕೋರ್ತಗಳಲ್ಲಿ 3 ಪರ್ವ ಸಧಿಗಾಗಿ ಕೂಲರ್ವಲ್ ರಾಕ್ಷಗಳನ್ನು ಕೊಮೊದ್ 2077010, 02700 42500 03000 806: 14-12-2819 12:00 ModGood

digi zaklani darijar www.ireps.gov.in z coor en nonrano, çaşçç aprade

Notice for appearance in Appeals Order 41 IN THE HIGH COURT OF KARNATAKA AT

MFA No. 4180/2013 (MV-0) Appellants: Smt.Chikkamma, W/o lat-Mutholah aged about 45 years Riat Gullahatti Kaval village, harohalli hobli kanakaput taluk Ramanagar dist.-262117 an others By Sri H B Somepur

Respondents: M/s Shriram Genera Insurance Co. Ltd., By its Manager, its dealing bangalore office, No. S/5, 2nd floor, Monarth Appeal From the Judgement/Award/Orde

2.Sri.Shivakumar K.B. Major, S/o Bairalah No.63, Kodandarama Nilaya Sarjapun Viltage & Post Anekal Taluk Bangalore Dist. 562125.

Whereas the aforementioned Annex referred has been registered by this court. NOTICE IS HEREBY given to you to appear in this Court in person or through an Advocate duly instructed or through some one ed by law to act for you in this case on 02.12.2019 at 10.30 a.m., In case you intend to contest the appeal, if you fail so to appear, the appeal will be dealt with, heard and decided in your absence. Given under my hand and the seal of this court on Thursday The 24th day of October

b. Lines etc: 101/1009 ыгана: (удан өнг анаха, @ ರಗಯ ದಯಕು ಸುಮಾರು ೫೫ ವರ್ಷ, ಕಲಾರೆಪುರ

ಮಾನ್ಯ ಅವರ ಸಿವಿಲ್ ನ್ಯಾಯಾರ್ಥಿಕರ (4.2)

other sound edito, myde

thread a strong estrong matte DEDUCTION OF THE PARTY OF THE PARTY COMPANY ಗ್ರಾಮಕ ತಮ್ಮ ಸ್ವ-ಗೃಹದಲ್ಲಿ ವಿಧೀರಾಗಿರುತ್ತಾರೆಂದು. ಸವರಿಯವರ ಮರಣ ಪ್ರತಿಕರಣ ಪಕ್ರವನ್ನು ಕೋರ ಎರುರುದಾರರ ವಿರುದ್ಧ ಮೇಲ್ಕಂಡ ಘನ ಕ್ಯಾಯಾಲಯ ದಲ್ಲಿ ಅರ್ಜಿಯನ್ನು ಸಲ್ಲಿಸಿದುತ್ತಾರೆ. ಸದು ಅರ್ವದಾರರ ಕಾರ್ತದ ಮರು ದಕ್ಕರು ಕತ್ತದೆ ಕುಣಂಗರ ಗೆದಗಳ ಇಂತು ಗಾರಾರಣ್ಯ ಹುಗೂ ಸರ್ಕು ನೇರು ಪಡೆಯಲು ಅಗತ್ಯವಿರುವುದಾಗಿ ಅರ್ಬಿದಾರರು ಸವರ ಅರ್ಜಿಯಲ್ಲಿ ತಿಳಿಸಿರುತ್ತಾರೆ. ಸವರ ಅರ್ಜಿಯ Condelata Sesof : 22.55.1819 dada cunded using it. esteem shope extrat ರಿಚಾರಣೆಯಲ್ಲಿ ಯಾರಣಾವರೂ ಹಿತಾಕ್ಕ್ ಇವು ಪಕ್ಷವಲ್ಲಿ ಜವಾಗರೇ ಇಲ್ಲರೇ ತಮ್ಮ ಪರ್ಕಿಲರ ಮುಖೇಶ ತಕರಾರರನ್ನು ಸಲ್ಲಿಸುವುದು. ಇಲ್ಲದಾದಲ್ಲಿ ಪ್ರಕರಣವನ ಏಕಪಕ್ಷೀಯವಾಗಿ ತೀರ್ಮಕಾನಿಕರಾಗುವುದೆಂದು ಕ made Jestoned, et. 11.3819 et Gest ಕಿನ್ನ ಹಣ್ಣುಕರ ಮತ್ತು ನ್ಯಾಯಾಲಯದ ದೊಹರಿಸೊಂದಿ?

befores, was now mysongest ನ್ನಾಯಗಾಲಯ ಮಳವಳ estronata eta istrucia : (a.melbref. कुर: कारकर, General: 66.11.1615.

edd haef mystagrafd mystacotr. A.Comf. No: 370/2019.

ಆರ್ಜಿಯಾರರು : ಹೇಳಿಸಿಸ್ಕಾಮಿ ಬಿಡ್ ಲೇಚ್ model mature as materials made statistics. ದೊಪ್ಪಲಗ್ಗಪುರ ನಗರ-561383. at Amorros : affirmation to, strated, **STABLISHED** 

ಈ ಮೂಲಕರಾರ್ವಜನಿಕೆಯಪಡಿಸುವುದೇನೆಂದರೆ room subrandand dosumbs det ರೇಚ್ ಮಲ್ಲಹ ರವರು ತಮ್ಮ ಮಗರಾದ ವಿಶೇಗತ 0000 Depo#: 01.11.3009 CODD 00.365, 136 n. of . 16th mater, utst ting, discounted neset toponomente territori con appen salate salate cost ಶ್ಯಾಮಾಲಯದಲ್ಲಿ, ದೊಲ್ಲಂಡ ಪ್ರಕರಣದಂತೆ ಅರ್ಜಿ NOAMO, NOTO MINORING DEMON #3.12.3819 om buscetkogs, xm warm us pe ಕ್ರಾಯಲಯದಲ್ಲಿ ಸದ ವಿನಾಕವೆಂದು ಬೇಕ is right muchicu dagieste, stade ರವರಿ ಪ್ರಕರಣದನ್ನು ಎಕಪಕ್ಷಿನಿಯವಾಗಿ ಇತ್ಯರ್ಥ

> in, alausoid adres sorte ädfædt. ಅಹರ ಸಿವಿಲ್ ನ್ಯಾಯಾಧೀಕರ ನ್ಯಾಯಾಲಯ, damengo.

ಆರ್ಬರಾವರ ಪರ ಪರೀಲರು : ಕೆ.ರಮೇಶ್ಕಟವಾರ Seruto Ka.A., monompf sircosf sbrown, ಕಾಲ್ಯೂಕು ಅಫೀಸ್ ರಸ್ತೆ, ದೊಡಬಳುವುದ

IN THE COURTOF THE HON'BLE 1ST ADDI CIVIL JUDGE AT MALUR. O.S. 98/2015 Plaintiffs: Javamma

Wo Ramakrishnappa D/o Muniveerappa, Aged about 54 years, R/o Jodipura Village, Kasaba Hobli, Malur Taluk. Defendants: 1. Beeramma Wo Late Ramaswamappa, Aged about 64 years, R/o Sonnanayakanahalli Village Kasaha Hobli, Malur Taluk

NOTICE TO DEFENDANT NO.

2 AND 11 2. Nagamma D/o Late Ramaswamappa, Aged about 42 years, R/o Sonnanayakanahalli Village, Kasaba Hobli, Malur

Whereas the plaintiffs above named have filed that above case on the file of Hon'ble 1st Add Civil Judge at Malur for partition and separate possession. We are hereby notice to appear before this Hon'ble court in person or through pleader on this 12 day of December 2019 at 11 am. with any objections, he may be appear before the above court to defend the matter, failing which the above case will be disposed according

SCHEDULE The property bearing Sy No.33 P8 New Sy. No.72/1 measuring 2 acre 03 guntas situated at Kasaba Hobli, Malur Taluk bonded on. East by : Venkatamma & Erappa, West by : Souharda Layout, North by : Thammanna, Layout, North by : Shahana begum South by: T.A.Kalifulla. Given under my hand

and the seal of this court on this 8

BY orden of the Court Sheristedar, Hon'ble 1St Addl Civil Judge at Malur. TA, Munivappa, Advocate, Malur

day November of 2019.

## GOKAK

ಸಿದುವರ್: ಎಲ್17116ಕೆಎ1806ಸಿಎಲ್788839 ನೋವಣಿಕೆಚಳು ∓1, 1ನೇ ಮಹಡಿ, 11ನೇ 3ಮವು, ಪಡಿಯರ್ ಹೊಮ್ಮ್, ಜಯಣ್ನಸರ್ಕರ್ ಹತ್ತಿನೆ. ರ್ಷದ, ಮೋಗುಮ-560099, ಚಿಲಿಫೋರ್ ನಂ: 000 29746877/78 ರಾಜರಾವೇತ್ರರ ನಗರ, ದಂಗಳೂರು-56698, ಚಲಿಪೂರ್ ನಂ: 888 19746977/78 ವೆಟ್ ಸೈಟ್ :www.gokakmilis.com ಇಮೇಲ್:secretariol@gokaktextiles.com

30ನೇ ಸೆಪೆಂಬರ್ 1019ಕ್ಕೆ ಅಂತ್ರಗೊಂಡ ಸ್ವೆಮಾಸಿಕ ಮತ್ತು ಅರ್ಥವಾರ್ಷಿಕ ಸತಂತ್ರವಾದ ಮತ್ತು ಕ್ರೋಡೀಕರಿಸಿದ ಅವರಿನೋಧಿನ ಅರ್ಡಿಕ ಫಲಿತಾಂಡ

Bandrettast (or da.rWC)			
\$250m+63 38.00.301\$ (+00384-00)	90.09.2019 30.09.2019 (900554-QE)	\$35,000,00 f 30,00,2018 (00556,004)	
2,933	6,052	5,369	
(968)	(2,210)	(367)	
(968)	(2,210)	(367)	
(968)	(2,210)	(367)	
(968)	(2,210)	(367)	
650 (14.81)	(32.51)	(5.41)	
	\$200med\$ 98.00.3918 (90.00) (9	#20mm/d ept dairold ad on 2018 an on 2018 an on 2018 an on 2018 an on 2018 (entitle 50) (entitle	

)30ನೇ ಸೆಪ್ರಿಬರ್ 2019ಕ್ಕೆ ಆಂತ್ಯಗೊಂಡ ತೈಮಾಸಿಕ ಮತ್ತು ವಾರ್ಷಿಕ ಸ್ವಕಂತ್ರವಾದ ಮತ್ತು ಕ್ರೋಭೀಕರಿಸಿದ ಮೇಲಿನ ಹಣಕಾಸು ಫಲಿತಾಂಶದ ವಿವರವಾದ ಫೊರ್ಮ್ಯಾಟ್ ಸೆಬ (ಲಿಸ್ಟಿಂಗ್, ಹೋಕೆ, ಹೊರಗೆಡಹುವ ಆಗತ್ತ) ರೆಗ್ನುಲೇಶನ್ 2015ರ ನಿಯಮ 33 ಅಡಿ ಜಿಎಸ್ಇ ಲಿಮಿಟೆಡ್ಗೆಗೆ ಸೆಲ್ಲಿಕಲಾಗಿದೆ. ಕಂಪಾ ಕಾಯ್ದೆ 2013ರ ಸೆಕ್ಟರ್ 133 ಅಡಿ ಆದೇಶಿಸಿದ ಹಣಕಾಸು

?) ಸಕಂತ್ರವಾದ ಬೇಸಿಕ್ ನಲ್ಲಿ ವಹಿಪಾಟು, ತೆರಿಗೆಯ ಮೊದಲು ಲಾಲ್ಸ, ತೆರಿಗೆಯ ನಂತರ ಲಾಲ್ಸ

ವಿವರಗಳು	30.00.301\$ (90069:\$0)	30.09.2019 (90054rQE)	30.09.2018 (0000500)
ಪೆಸಿದಾ <u>ಬ</u>	2,673	5,725	5,056
ತೆಂಗೆಯ ಮೊದಲು ಲಾಥ	(1,118)	(2.228)	(751)
ತೆಂಗೆಯ ನಂತರ ಉದ	(1,118)	(2,229)	(751)
11 10 de abril a met 1010 de secretation de distributati	months and a make and also	and record and real and	Academic .

inests ಫಲಿಕುಂಕದ ಫೂರ್ನ ಫುರ್ಮ್ನಲ್ ಎಎಸ್ಎ ವೆಚ್ಕಾರ್ www.bseindia.com ಮತ್ತು ಕಂಪನಿ ವೆಚ್ಕಾರ 4) ಜಂಡ್ ಎಎಸ್ 116-ಲೀಕರ್ಗನು ಏಪ್ರಿಲ್ 01ರಿಂದ ಪರವರ್ತಿಕ ವುರ್ವಾಗ್ಯಯವುಳ್ಳ ಪ್ರವಹಾರವನ್ನು ಕಂಪೆನಿ ಅಳವಡಿಸಿದೆ. ೮ ಪ್ರಕಾರ ರೂ. 15.18 ಲಕ್ಷ ( ರೂ. 1.50 ಲಕ್ಷ ದ ಮರು ಮರ್ಗಾಕ್ಷಕ ಲೀಕ್ ಹೋಲ್ಡ್ ಜಮೀನು ಸಹಿತ) ರೈಪ್ ಆಪ್ ಯೂಸ್ ಅ್ಯ

ಂಬುದಾಗಿ ಕಂಪು ಗುರುತಿಸಿದೆ ಮತ್ತು 2008 ಏಪ್ರಿಲ್ 01ರಂದು ಸದ್ಯ ರೂ. 21.22 ಲಕ್ಷಗಳನ್ನು ಲೀನ್ ಲಯದಲಿಟೀನ್ ಇದೆ.ಚಾಲಿ ಆವಧಿಗಾಗಿ ಕಂಪನಿಯ ಲಾಧ ಮತ್ತು ನಷ್ಟದ ಸ್ವಚ್ ಮಂಚ್ರನಲ್ಲಿ ಜಾಡಿಗೆ ಪೆಚ್ಚೆಗಳ ಬದಲಿಗೆ (ಹಿಂದಿನ ಅವಧಿಗಳಡಿಯ ಆಕೌಂಟ್ಗನಲ್ಲಿಪೂತೆ) ಕ್ರಮಂಣ ಸಂದಾಯವಾಗತಕ್ಕ ಮೂಲ ಪೆಚ್ಚೆಗಳನ್ನು ಸವಕಳ ಮತ್ತು ಪರಧಾರೆ ಮಾಡಲಾಗದ ದಕ್ತಿಯಡಿ ಲೀಕ್ ාගාසරමණ කිරෙන් සම්පණ පත බණුග ක්ස්ස්ත් නිගේණකරුම, මා ක්සුල් ඩංකන් සේකුණ්ඩයෙක් කාර ಅವಧಿಯ ಅಂಕಅಂಶವನ್ನು ಹೋಲಿಸಲಾಗದು.

ಗೋಣಕ ಚಿಕ್ಕಚೈಲ್ಸ್ ಲಿಮಚಿಡ್ ನ ಪರವಾಗ

(ರಮೇಶ್ ಆರ್ ಪಾರ್ಟಿಲ್) : Ethoori tent, phan works full-related

ದಿನಾಂಕ : ನವೆಂಬರ್ 09, 2019 ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀ ಅದರಲ್ಲಿ ಪ್ರತಿಪಾದಿತವಾದ ಮತ್ತು,

ವಿಷಯ ವಿಚಾರಗಳು ಜಾಹೀರಾತುದಾರರ ಆಭಿಪ್ರಾಯ ಆಗಿರುತ್ತವೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಿರುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು

IN THE COURT OF THE III ADDL CIVIL JUDGE AT TUMAKURU O.S.No:557/2014. Plaintiff : N. Premkumari, V/s Defendants : Chikkathimn and others.
DRAFT PAPER PUBLICATION

5,7,and 8 in the above case Defendants No 2: Smt. Rajeshwa D/o late Giriyappa Aged about 43 years, 4, Smt Shiyamma Dio Late Rangaswamaia Aged about 39 years. 5. Smt. Swarana Dro late canpaswamaiah Aped 40 years. Smt. Maniula D/o late Girlyappa Aged 38 years, 8, Smt. Nagarathna D/o late Girlyappa Aged 36 years All are residents of Antharasanahalli.

Turnakuru Town. Whereas, the above plaintiff has nstituted the above suit against the defendants for permanent injunction restraining the defendants from any way interfering with the plaintiffs peaceful possession and enjoyment of the suit schedule property and such other relief. In the said suit

SCHEDLE All that piece and parcel of site bearing No. 68, formed in Sy. No. 38/2 out of 4.10 guntas, after alienated formed sites totally measuring East west 30 feet, south :40 feet, bearing Tumakuru Mahanagara Palike katha No.546/1292, PID No. 61118 situated at Ward No.1, Antherasanahali Extension, Tursakuru City, bounded on the East: site No.67, West: site 69, North: site No.59, South: 30 feet

in the above suit and the same posted for your appearance on 17.12.2019 at 11.00 am. before the III ADDL Civil Judge Tumakuru therefore, you are hereby summons to appear on the said date, failling which the case will be heard and determined in your absence. Given under my hand and seal of this Court, this the 07.day of November 2019. By order of this Court,

Advocate for plaintiffs Srl. Y.C.Shivakumar, Advocate ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ, ಶಿರಸಿ ವಿಭಾಗ, ಶಿರಸಿ

#### ಇ-ಟೆಂಡರ್ ಅಧಿಸೂಚನೆ IFT-KW-4

ರ-ಪೊಕ್ಕೂರಮೆಂಟ್ ಟೆಂಡರ್ ಪ್ರಕಟಣೆ (ಸ್ವಾಂಡರ್ ಡಾಕ್ಕಮೆಂಟ್ ವಿ ಅಕೋಚೆ ಪದ್ಯತಿಯಲ್ಲಿ) SERFLIS CRILERED MOUTH CARGOLECAST, LOCKS INS. LATER ಜಲಸಾರಿಗೆ ಇಲಾಖೆಯಲ್ಲಿ ನೋಂದಾಯಿತ ಒಂದನೇ ದರ್ಜೆ ಗುತ್ತಿಗೆದಾರರಿಂದ ಈ ಕೆಳಗಿನ ಕಾರ್ಮದರಿಗಳಿಗಾಗಿ ಇ-ಮ್ರೋಕ್ ಸ್ಟ್ಯಾಂಡರ್ಡ್ ಡಾಕ್ಯುಮೆಂಟ್ ಮುಖಾಂತರ ಟೆಂಡರನ್ನು ದ್ವಿ ಅಕೋಟೆ ಪದ್ಧತಿಯಲ್ಲಿ ಈ ಶಿಳಕಾಣಿಸಿದಂತೆ ಇ-ಪ್ರೋಕ್'ನಲ್ಲಿ ಅಪ್ಪಾನಸರಾಗಿದೆ. ಅರ್ಹ ಗುತ್ತಿಗೆದಾರರು ಇ-ಅರ್ಥತ ಕೇಂದ್ರ ಅಥವಾ ವೆಚ್ ಸೈಚ್ www.eproc.karnataka.gov.in ನಲ್ಲಿ ಪ್ರಕಟಿಸಿದಂತೆ ದಿನಾಂಕ ಹಾಗೂ ಇನ್ನುಳಿದ ವಿವರಗಳನ್ನು ಖಚಿತನಡಿಸಿಕೊಂಡು ಟೆಂಡರಿಗಾಗಿ ಭಾಗದಹಿಸಬಹುದು. ಟೆಂಡರಿಗಿಟ್ಟ ದೊತ್ತ ರೂ. 176.00 ಲಕ್ಷ, ಇ.ಎಂ.ಡಿ ಮೊತ್ತ ರೂ. 500000/-, ಕಾಮಗಾರಿ ಪೂರ್ಣಗೊಳಿಸುವ

 はのはず ಮಾಹಿತಿ ವಿಚಾರಣೆಗೆ ಕೊಸೆಯ ದಿನಾಂಕ: 16.12.2019 (16.60 ಗಂಟೆಗೆ) (2) ಟೆಂಡರ್ ಸ್ವೀಕರಿಸಲು ಕೊನೆಯ ದೀನಾರನ 17.12.2019 (16.00 ಗಂಚೆಪರೆಗೆ). (3) ತಾಂತಿಕ ವರ್ಷ ತೆರೆಯುವ ದಿನಾಂಕ: 18.12.2019 (16.30 ಗಂಟೆವರೆಗೆ). (4) ಆರ್ಡಿಕ ಬಿಡ್ ತೆರೆಯುವ ದೀರಾಂಕ: 20.12.2019 (16.00 ಗಂಟೆವರೆಗೆ). ಹೆಚ್ಚಿನ ವಿವರಗಳಿಗೆ ಈ ಕರ್ಡರಿಯಿಂದ ಕರ್ಚರಿ ವೇಳೆಯಲ್ಲಿ ಮಾಹಿತಿ ಪಡೆಯಬಹುದು.

ಸಹಿ/- ಕಾರ್ಯನಿರ್ವಾಪಕ ಇಂಜಿನೀಯರರು ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿ ರೋಕೋಪಯೋಗಿ ಬಂದರು ಮತ್ತು ಒಳಕಾಡು ಜಲಕಾರಿಗೆ ಇಲಾಖೆ, ವಿಭಾಗ ಶಿರಸಿ (ಉತ್ತರ ಕನ್ನಡ ಚಲ್ಲೆ)

EXPLINE XEPLY ಕಾರ್ಯನಿರ್ವಾಹಕ ಇಂಜಿನೀಯರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವಿಭಾಗ, ವಿಜಯಪುರ.

## ರೂಪ್ರ್ ಟ್ರಿಸರ್ ಕಾಡಿ ಕರ್ಯ, ನೋಟರೂ ಸಿಲ್ಲರು ಸ್ವಾಪ್ತ ಮೊದಲಿ ಸಿರುತ್ತಿದ್ದ 1954-ಆರಂಡಿಕ್- ಈ ಕಾರಣದ 2019-2019817 ದಿಕಾರಕ 97 H 200

ಕಾರ್ಯನಿರ್ವಾಹಕ ಇಂಚನೀಯರರು, ಲೋಬಂ ೩ ಒಬಸಾ ಇಲಾಖೆ, ವಿಧಾಗ,

ವಿಜಯಪುರ ಆಡಿಯಲ್ಲಿ ಐಟಂವಾರು ಗುತ್ತಿಗೆಗಳನ್ನು ಇ-ಪ್ರೊಕ್ಕೂರ್ಮೆಂಚ್ ನಲ್ಲಿ ನೋಂದಾಯತ ಗುತ್ತಿಗೆದಾರರು ಲೋಕೋಪಯೋಗಿ ಬಂದರು & ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ನವೀಕರಣ ಪ್ರಮಾಣ ಪತ್ರವ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣೀಕರಿಸಿ ಟೆಂಡರ್ನೊಂದಿಗೆ ಸಲ್ಲಿಸುವುದು ಮತ್ತು ಅರ್ಹ ಗುತ್ತಿಗೆದಾರರಿಂದ ಸ್ವಾಂಡರ್ಡ್ ಟೆಂಡರ್ ಡಾಕ್ಕೂಮೆಂಟ್ ಕೆ.ಡಬ್ಲ್ಯೂ-4 ರಲ್ಲಿ 5054- ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಅಡಿಯಲ್ಲಿ ಒಟ್ಟು 3 ಕಾಮಗಾರಿಗಳಿಗೆ ಗುತ್ತಿಗೆಯನ್ನು ಕರೆಯಲಾಗಿದ್ದು ಗರಿಷ್ಠ ಹಾಗೂ ಕನಿಷ್ಠ ಅಂದಾಜು ಮೊತ್ತ ಅಮಕ್ರಮವಾಗಿ ರೂ. 397.49 ಲಕ್ಷಗಳು ಹಾಗೂ ರೂ. 176.90 ಲಕ್ಷಗಳು ಹಿ ಗಂಪ್ರ ಹಾಗೂ ಕನಿಷ್ಠ ಮುಂಗಡ ಶೇವಣಿ ಮೊತ್ತ ಅನುಕ್ರಮವಾಗಿ 5,97,000/-ರೂ.ಗಳು ಹಾಗೂ 2,66,000/- ರೂಗಳು. ಸವರಿ ಕಾಮಗಾರಿಗಳ ಗುತ್ತಿಗೆ ಮೊತ್ತಕ್ಕೆ ಅನುಗುಣವಾಗಿ ಜಿ.ಎಸ್.ಟಿ ಪಕ್ಷೀಕವಾಗಿ ನೀಡಲಾಗುವರು. ಹಾಗೂ ವಿಸ್ತತ ಗುತ್ತಿಗೆ ಆವಧಿಯಲ್ಲಿ, ಗುತ್ತಿಗೆ ಅವಧಿಯು ಗುತ್ತಿಗೆದಾರರ ವಿಳಂಭದಿಂದ ಉಂಟಾದಲ್ಲಿ ಆ ಅವಧಿಯಲ್ಲಿ ಜಿ.ಎಸ್.ಟಿ ದರಗಳಲ್ಲಿ ಹೆಚ್ಚಳವಾದಲ್ಲಿ ಇದನ್ನು ಗುತ್ತಿಗೆದಾರರೇ ಥರಿಸುವದು. ಗುತ್ತಿಗೆದಾರರ ಪೂರ್ವ ಭಾವಿ ಸಭೆ ದಿಕಾಂಕ:21.11.2019 ರ ಮುಂಚಾಣೆ 11.00 ಗಂಟೆಗೆ, ಟೆಂಡರ್ಗಳನ್ನು ಸ್ವೀಕರಿಸುವ ದಿನಾಂಕ:27.11.2019 ರ ಸಂಜೆ 4.30 ಗಂಟೆಯವರೆಗೆ, ಟಿಂಡರ್ಗಳ ತಾಂತ್ರಿಕ ವಿಡ್ಗಳನ್ನು ತೆರೆಯುವ ದಿನಾಂಕು 29.11.2019 ರ ಮುಂಜಾನೆ 11.00 ಘಂಟೆಯ ನಂತರ ಮತ್ತು ಟೆಂಡರ್ಗಳ ಆರ್ಥಿಕ ದರ್ಗಳನ್ನು ತೆರೆಯುವ ದಿನಾಂಕ: 30.11.2019 ರ ಮುಂಜಾನೆ 11.00 ಘಂಟೆಯ ಕಂತರ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ತಿಗೆದಾರರು ಈ ಕೆಳಗೆ ಸಹಿ ಮಾಡಿದವರ ಕಛೇರಿಯಲ್ಲಿ ಹಾಗೂ ಅಂತರ್ಜಾಲದ ಮೂಲಕ ವೆಬ್ಸ್ಟೇಶ್ ವಿಳಾಸ

XL/- ಕಾರ್ಯನಿರ್ವಾಪಕ ಅಭಿಯಂತರರು. µರವಿಷ್ಣಾಕ್ಷನ್ಗಳೊಡಗಳು-30 ರೋಬರ & ಒಟಕಾ ಇಲಾಖೆ, ವಿಭಾನ, ವಿಜಯಕಾರ

www.eproc.karnataka.gov.in ರಲ್ಲಿ ಪಡೆಯಬಹುದು.